

ಪವಡಿಸು ಪರಮಾತ್ಮನೆ ಸ್ವಾಮಿ ಭವರೋಗ ವೈದ್ಯ

- 1. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru.
- 2. Ref.:** Samagra Dasa Sahitya, Samputa 3.2 published by Kannada & Culture Dept, Govt of Karnataka, Bengaluru.
- 3. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao
- 4. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi. Wordings are similar to Ref. 1 except few differences which are not considered here.
- 5. Note:** The wordings mentioned without highlights are as per Ref. 1. There are few differences in Ref. 2 but is almost similar to Ref. 1. The wordings in Ref. 3 are slightly different and only those words are marked in **yellow highlights**.

ರಾಗ ಮಧ್ಯಮಾವತಿ ತಾಳ ಅಟ

ಪವಡಿಸು ಪರಮಾತ್ಮನೆ ಸ್ವಾಮಿ
ಭವರೋಗ ವೈದ್ಯನೆ ಭಕ್ತರ ಪ್ರಿಯನೆ || ಪ ||

ಕುಂದಣದಿ ರಚಿಸಿದ ಸೆಜ್ಜೆಯ ಮನೆಯಲಿ
ಇಂದ್ರನೀಲ ಮಣಿ ಮಂಟಪದಿ
ಚಂದ್ರ ಕಾಂತಿಯ ರಾಣ ದೀವಿಗೆ ಹೊಳೆಯಲು
ಸಿಂಧು ಶಯನ (ತನಯ) ಆನಂದದಿಂದಲಿ || 1 ||

ತೂಗು ಮಂಚದಿ ಹಂಸತೂಲದ ಹಾಸಿಗೆ
ನಾಗಸಂಪಿಗೆ ಹೂವಿನ ಒರಗು
ಸಾಗರ ಸುತೆಯ ಸಮ್ಮೇಳದಲಿ ನಿಜ
ಭೋಗವ ಪಡುತ ಓಲಾಡುತಿರು || 2 ||
(ಭೋಗದಿಂದ ಓಲಾಡುತಲಿ)

ಸದ್ಗಡಗಿತು (ಗಡಿಯಾರ ಸಾರಿತು ಬೇಗ) (ಗಡಿವಾರ ಸಾಗಿತು ಬೇಗ)

ಮುದ್ರೆಗಳಾಯಿತು ಬಾಗಿಲಿಗೆ

ತಿದ್ದಿದ ಧವಳ ಶಂಖಗಳ ನಾದದಿಂದ

(ತಿದ್ದಿದ ಛಾವಣಿ ಶಂಖದ ಘೋಷಣೆ)

ಪದ್ಮನಾಭ ಶ್ರೀ ಪುರಂದರ ವಿಠಲ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಪವಡಿಸು = ಮಲಗು ಸಮೆ

ಸಜ್ಜೆ = ಶಯ್ಯಾ, ಹಾಸಿಗೆ

ತೂಲ = ಅರಳೆ - ಅರಳೆಯಂತೆ ಮೆತ್ತಗಿನ ತುಪ್ಪಳ

ಒರಗು = ದಿಂಬು, ತಕ್ಕೆ

ನಿಜ ಭೋಗ = ರತಿ ಸುಖ

ಕುಂದಣದಿ - ಬಂಗಾರದ ತಗಡಿನಲ್ಲಿ ಮತ್ತು ರತ್ನಗಳನ್ನು ಜೋಡಿಸುವುದು ಕುಂದಣದ ಕೆಲಸವೆನಿಸಿಕೊಳ್ಳುತ್ತದೆ.

ತಾಣ ದೀವಿಗೆ - ಸ್ಥಾನ ದೀಪಿಕಾ, ಸಮಯ; ಮನೆ ದೀಪವೂ ಆಗಬಹುದು.

ಸಿಂಧುತನಯೆ - ಲಕ್ಷ್ಮಿ.

ಗಡಿವಾರ - ಗಡಿಯಾರ; ಗಂಟೆಯನ್ನು ತಿಳಿಸುವ ಸಾಧನ. ಘಟಿಕಾಗಾರ (ಹಿಂದಿನ ಕಾಲದಲ್ಲಿ

ಜೋಯಿಸರು ಊರ ಹೆಬ್ಬಾಗಿಲ ಮೇಲಿರುವ ಮನೆಯಲ್ಲಿ (ಘಟಿಕಾಗಾರ) ಗಳಿಗೆ ಬಟ್ಟಲ ಹಾಕಿ,

ಪ್ರಹರಕ್ಕೊಮ್ಮೆ ಗಂಟೆ ಬಾರಿಸುತ್ತಿದ್ದರು)

Classification: Keerthane

Ankita: sri purandara vittala

Location: Srirangam, TN

Category: Laali Song, Vishnu Stuti

Sub-Category: pavadisu, paramatma, shankha, bhava, roga, Vaidya, mane, ananda, hoovu, bhoga, Chandra, srinivasa, hasige, Samudra, chakra, padma, laali, bagilu,

Pravachana: NA

Explanation: NA